

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ರಾಜಗೋಪಾಲದಾಸನ್ ಅರುಳಿಚ್ಚೆಯ್

|| ದ್ವಯಂ ದಿವ್ಯಂ ||
(ಉಗತ್ತಿ ಸುಗಂ)

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness śrīmad āṇḍavan of śrīraṅgam

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ದ್ವಯಂ ದಿವ್ಯಂ ॥
(ಉಗತ್ತಿ ಸುಗಂ)

ತೋತ್ತಂ

ಓದುಮಿರಣ್ಡೈ ಇಣೈತ್ತು * ತ೯
ಪಾದಂ ಇರಣ್ಡಾಲ್ ಅಣೈತ್ತು *
ಪೋದುಮೆನ ಮೀಟ್ಟಿ ಕ್ಕಡಲಿಲ್ *
ವಾಱುಮೆನ ಅರುಳಿನಾನ್ ತಮ್ಮೈವೈಕ್ಕೇ (೧)

ಕಾರಣಂ

ಆಱುಂ ಪೇಱುಂ ವೇಱಿನ್ನಿ * ಅವ್ -
ವಡಿಯವರ್ ಅನೈವರುಂ ತಮರಿನ್ನಿ *
ವಿಣ್ಣುಂ ಮಣ್ಣುಂ ಪಣಶೆಯ್ಯ *
ಪನ್ನಂ ಇವ್ವಿರಣ್ಡುಂ ತಿಣ್ಣಮೇ (೨)

ಶಿಱಪ್ಪು

ತಿರುವುಂ ಅಡಿಗಳುಂ ತಿಱವ್ಬುಡ *
ಎಟ್ಟುಂ ತಟ್ಟುಂ ವಿಡ ನವಿನ್ನಿಡ *
ಅರರ್ಕ್ಕುಂ ಏವ ತರತ್ತುಡ್ ಇಯವ್ಬು *
ವಳ್ಳಲ್ ವಳಿಯಿಲ್ ವಿಣ್ಣಪ್ಪಂ ಇನ್ನೇ (೩)

ಪೊರುಳ್

ಶೇಕ್ಕುಂ ತಿರುಮಗಳ್ ಶೇತ್ತಿಯಿನ್ ಮನ್ನದಲ್ *
ಕಾಕ್ಕುಂ ಗುಣರ್ಕ್ಕುಳ್ ಕರುಣೈಯಡಿಗಳ್ *
ಅಡೈಯುಂ ಪುಗಲ್ ಅದಿಲೇ ಪತ್ತುದಲ್ *
ಇಯಲಾ ನಿಲೈಯಿಲ್ ಎಮಕ್ಕೇನ್ ಪೇಱು *

Attention: Please note that the letter ಱ denotes the μ (za) in Tamil.

ಏಱ್ಱುಂ ಎಲ್ಲೈಗಳ್ ಅಱುಕ್ಕುಂ ಕಳೈಗಳ್ *
ಮುನ್ನೋರ್ ಪತ್ತುಂ ಮಱೈಯವರ್ ನಿದಿಗಳ್ (೪)

ಶ್ರೀ ಶಬ್ದಾರ್ಥಂ

ತಿರುಮಗಳ್ ಕೇಟ್ಟು ಅವನೈ ಕೇಟ್ಟಿತ್ತು *
ತರ್ ಅಡಿಯಾರಡೈಯ ತರ್ ಅಡೈನ್ನು *
ಕುಱೈನೀಕ್ಕಿ ನಿಱೈಯಾಕ್ಕಿ ತ್ತುಱೈಯೆನ *
ಪಱೈ ನೋಕ್ಕ ನಮ್ಮಿಱೈಯಿರ್ ಮಱೈಯೇ (೫)

ಮದ್ ಶಬ್ದಾರ್ಥಂ

ತನ್ನಿಚ್ಚೈಯಿಲ್ ತರಿತ್ತು ಏವಿ ತ್ತಾರ್ ಮುದಲ್ವನಾಯ್ *
ಉಯರ್ನ್ದುಱ್ಱು ಉಲಾವಿಯುಱೈನ್ನು ಉಗಪ್ಪಾಯ್ *
ನಮ್ಮಿಱುಕ್ಕಾಲ್ ಮನ್ನಿಯುಱೈಯುಂ ಮಾಮಲರಾಳ್ *
ತಿರುವುರತ್ತಿಲ್ ಅವನೈ ತ್ತಿನೈಯಳವುಂ ಅಗಲಾಳ್ (೬)

ನಾರಾಯಣ ಶಬ್ದಾರ್ಥಂ

ಆದಿಯಾಯ್ ಉಡಲಿಲ್ ಉಯಿರಾಯ್ ಮಾಶಿಲಾ ಶೋದಿಯಾಯ್ *
ಪದಿಯಾಯ್ ಇಱೈಯಾಯ್ ಗತಿಯಾಯ್ ಅಗಲಾ ಉಱವಾಯ್ *
ಅನೈತ್ತು ಕ್ಕಾರಣಮಾಯ್ ಕಾರಿಯಮಾಯ್ ನಾಂ ಏತ್ತುಂ
ಆರಣತ್ತಿಲ್ * ನಾರಣ್ ನಱ್ಱುಣ್ಣಳ್ ಪೂರಣಮೇ (೭)

ಚರಣೌ ಶಬ್ದಾರ್ಥಂ

ಒನ್ನಾಯ್ ನಾಲಾಯ್ ಪತ್ತಾಯ್ ನಿನ್ನಾಯ್ *
ಉಳ್ಳಾಯ್ ಎನ್ನುಳ್ ಯಾನುಂ ಉನದಾಯ್ *
ಎನ್ನಾಯ್ ಎಜ್ಜುಂ ಎನ್ನುಂ ಮನ್ನಿಯೇ *
ತನ್ನಾಯ್ ಇಣೈಯಡಿಗಳ್ ಎಮ್ಮಿದಯತ್ತಿಲೇ (೮)

ಶರಣಂ ಶಬ್ದಾರ್ಥಂ
 ಉನ್ನಿತ್ತು ಮತ್ತೊರು ದೆಯ್ವಂ ತೊಟುಂ *
 ತೊಲ್ವಿನೈ ತೀರ್ಕ್ಕುಂ ಎನ್ ಇಱೈಯೇ *
 ಮನ್ನಿತ್ತರುಳುಂ ಶೀಮಾದವನ್ ಮಲರಡಿಗಳ್
 ಮರುವ * ಮತ್ತೊನ್ನಿನ್ಱಿ ನಿಱೈವೇ (೯)

ಪ್ರಪದ್ ಶಬ್ದಾರ್ಥಂ
 ಉಱುಮದಿಯಿಲ್ ಉತ್ತಮನೈ ಉಗನ್ನಾರುಂ *
 ಮಱುಗತಿಯಿನ್ಱಿ ಮಾವೀರನೈ ತೊಟುದಾರುಂ *
 ಅರಿಯೆನ ಚಕ್ಕರತ್ತಾನೈ ಶಾನ್ದಾರುಂ *
 ನೆಱಿ ಒನ್ನೆಯೆನ ಇನ್ನೇ ಪತ್ತಿನರೇ (೧೦)

ಯೇ ಶಬ್ದಾರ್ಥಂ
 ಮುಯಲಾದ ಮೂನ್ನಿಲ್ ಇನಂ ಮಯಜ್ಜಿ *
 ಇಯಲಾದ ನಿಲೈಯುಳ್ ಮನಂ ತದುಮ್ಬು *
 ಮುತ್ತಿಕ್ಕು ವಱಿ ಶರಣ್ ಒನ್ನೆಯೆನ *
 ತಿತ್ತಿಕ್ಕುಂ ಮುಕುನ್ದನ್ ತಿಣ್ ಕಱಲೇ (೧೧)

ಶ್ರೀಮತೇ ನಾರಾಯಣ ಶಬ್ದಾರ್ಥಂ
 ಒಟ್ಟಾದು ಮಾಶಿಲ್ ಉಯಿರಾಯ್ ತರಿಕ್ಕುಂ *
 ತಟ್ಟಾದು ಕೋದಿಲ ಕೋವಿನ್ದನಳಿಕ್ಕುಂ *
 ತಗವಾದು ಕಱಿನ್ದ ಕಾಲಮುಂ ತಗಕ್ಕುಂ * ಇನಿ
 ಪಿರಿಯಾದು ಕೇಶವನ್ ಪಣಿಯಿಲ್ ಕಿಡಕ್ಕುಂ (೧೨)

ಆಯ ಶಬ್ದಾರ್ಥಂ
 ಆವೇನೆನ ಅಱಿನ್ನಾರುಂ * ಮಾಳಾ
 ಅಡಿಮೈ ಎನ ಪುಗುನ್ನಾರುಂ * ಆವಿ
 ಅರಿಮುಗನುಕ್ಕೇ ತನ್ನಿರುನ್ನಾರುಂ *
 ತೇಡಿ ಅಡೈವದುಗತ್ತಿನ್ ಶುಗಮೇ (೧೩)

ನಮಃ ಶಬ್ದಾರ್ಥಂ

ಒಱಿನ್ನದು ಯಾನ್ ಎನದೆನಕ್ಕೇ *
ಮಗಿಱಿನ್ನದು ಮನಂ ಅದುವುಂ ಉಮಕ್ಕೇ (೧೪)

ಪ್ರಪತ್ತಿ ಮುಱ್ಯೈ

ನಲ್ವಱಿ ಏತ್ತು ಅಲ್ವಱಿ ತುಱನ್ನು *
ತುಣಿವಿಲ್ ನಿಲೈತ್ತು ಕಾವಲಿಲ್ ವರಿತ್ತು *
ಅಱಿಯಾಯುಱವಿಲ್ ಪುಗಲಿನ್ನಿ ತಾಳಿಲ್ *
ತಱ್ಱಾಂ ಇಱ್ಯೈಱ್ಱಾಂ ಎನ್ನನ್ ನೆಱ್ಱಾವೇ (೧೫)

ತಮಿಱಾಕ್ಕಂ

ತಿರುಮಗಳ್ ತನಿಯಾ ನಾರಣ್
ಇಣೈಯಡಿಗಳ್ ಶರಣೆನ ಪತ್ತವೇ *
ತಿರುಮಾಲ್ ಶೇವೈ ತಮಕ್ಕಿನ್ನಿ
ನಲ್ವಾಱಿಚ್ಚಿ ಪೆತ್ತನರೇ (೧೬)

ಫಲನ್

ಪಣೆನ್ನೇ ಎನ್ ಉಳ್ಳಂ ಉರೈ ಉಡಲಾಲ್ *
ಮಱ್ಯೈನ್ನೇ ಮಱಕ್ಕಂ ಪಱ್ಪಿಱವಿ ಮಱಱ್ಱಳ್ *
ತಣೆನ್ನೇ ಆವಿಯಗಲ ಮಾಯನೈ ಅತ್ತುನ್ನಂ *
ವಿರೈನ್ನೇ ಕಾಟ್ಟುಂ ವೈಗುನ್ನನ್ ವೀಟ್ಟಿನ್ನಂ (೧೭)